



ಮು

ದ್ವಿಕೊಂಡಪೇ ಗುಡಿಸಿಕೊಳ್ಳುವ ಭಾಗ್ಯ ಮಧ್ಯಿನದು. ಉಪಕೃತರಿಂದ ಮುದ್ದು, ಅಪಕೃತರಿಂದ ಗುದ್ದು. ಪ್ರಾಣ ಉಳಿಸಿತೆರು ಹೋಗಳಿಕೆ, ಪ್ರಾಣ ತೆಗಲಿತೆರು ತೆಗಳಿಕೆ, ಪ್ರಾಣ ಉಳಿಸಿದರೂ ಕೆಡಿಸಿತೆಂಬ ಹಿಂಗಳಿಕೆ. ಒಂದೆರಡು ಮಧ್ಯಿಗೂ ಹಣವಿಲ್ಲವೆಂಬ ಕೊರಗು ಹಲವರಿಗೆ, ಹೈದ್ರಾರನ್ನು ಕಾಡಿ ಬೇಡಿ ಮುಸ್ಟಿಗಳ್ಳಿಲ್ಲ ಮುದ್ದು ನುಂಗುವ ಬಯಕೆ ಕೆಲವರಿಗೆ. ಬಹುಶಃ ಆಧುನಿಕತೆಯನ್ನು ಸ್ವರ್ಥಿಸದ ಕೆಲವು ಅದಿವಾಸಿಗಳನ್ನಾಳು, ಎಲ್ಲ ಮನುಷ್ಯರೂ ಹುಟ್ಟಿನಿಂದ ಸಾಬಿನ ನಡವೆ ಒಂದಳ್ಳಿಂದ ಮಧ್ದನ್ನು ಸೇವಿಸಿರುವುದಂತೂ ದಿಂಡವೇ.

ಮದ್ದಿನ ಬಳಂಜಿ ಇಂದು ನಿನ್ನ ಯಿದಲ್ಲ

ಎಷಿ ಮೂಲ, ನದಿ ಮೂಲಗಳನ್ನು ಹುಡುಕುವುದು ಎಪ್ಪು ಕ್ಷಪ್ಯವೋ ಮದ್ದಿನ ಬಳಿಕೆಯ ಮೆದಲನ್ನು ಹುಡುಕುವುದು ಅಪೇ ಕ್ಷಪ್ಯ. ದಂಬಿಗಳು, ಹಕ್ಕಿಗಳು, ಹಲ್ಲಿಗಳು, ವಾನರರು, ಅನೆಗಳು, ದಿನವೂ ನೋಡುವ ನಾಯಿ-ಬೆಕ್ಕುಗಳು ತಮ್ಮೊಳಗಿನ ಸಮಸ್ಯೆಗಳಿಗೆ ಸುತ್ತಲಿನ ಗಿಡ-ಬಳ್ಳಿ-ಹಾವುಗಳನ್ನು ಸೇವಿಸಿ ಸ್ವ-ಚಿಕಿತ್ಸೆ ಮಾಡಿಕೊಳ್ಳುತ್ತಿವೇ; ಮಾತ್ರವಲ್ಲ, ಒಂದನ್ನೊಂದು ನೋಡಿಕೊಂಡು ಅಂಥ ‘ಮಧ್ದುಗಳ’ ಬಳಕೆಯನ್ನು ಕಲ್ಲಿತುಹೊಳ್ಳುತ್ತಿವೇ. ಅವೆಲ್ಲ ಹಿತ್ತಲಿಗಿಡಗಳೇ ಮಧ್ದು! ಆದಿಯಲ್ಲಿ ಮನುಷ್ಯರಿಗೂ ಹಿತ್ತಲಿಗಿಡಗಳೇ ಮಧ್ದಾಗಿದ್ದಿರಬೇಕು. ತಾವೇ ಸ್ವತಃ ಗುರುತಿಸಿ, ಹಿರಿಯರಿಂದ ಕಲಿತು ಯಾ ಸುತ್ತಲಿನ ಪ್ರಾಣಿಗಳನ್ನು ಗಮನಿಸಿ ಬಗೆಬಗೆಯ ಮನೋಜ್ಞ ಹಿಕ ಸಮಸ್ಯೆಗಳಿಗೆ ಬಗೆಬಗೆಯ ಸಸ್ಯಜ್ಞ-ಪ್ರಾಣಿಜ್ಞ ವಸ್ತುಗಳನ್ನು ಬಳಕ್ಕುತ್ತಿರಬೇಕು.

ನಾಗರಿಕತೆಗಳು ಬೆಳೀದಂತೆ ಈ ಮಧ್ದುಗಳ ಪಟ್ಟಿಯೂ ಬೆಳೀಯಿತು; ಎಲೆ, ಬೀಜ, ತೊಗಟೆ, ಹಣ್ಣು, ಹೆಬ್ಬ, ಎಕ್ಕಿಗಳು, ಪ್ರಾಣಿ-ಪಟ್ಟಿಗಳ ರಕ್ತ, ಮಾಂಸ, ಮಾತ್ರ, ಮಲ, ಎಂಜಲುಗಳಿಲ್ಲವೂ ಜೈವಧಾರಣ ಪಟ್ಟಿಯಲ್ಲಿ ಸೇರಿಕೊಂಡವು. ಈಚ್ಚಾ, ಮೇಸೊಪ್ರೋಕೆಟಿಯಾ, ಚೆನಾ, ಭಾರತಗಳಲ್ಲಿ ಅಂತಹ 200-350 ‘ಮಧ್ದುಗಳ’ ಪಟ್ಟಿಗಳು ಸಿದ್ಧಗೊಂಡು, ಅವುಗಳ ಸಾಧಕ-ಬಾಧಕಗಳು, ಸಿದ್ಧಪಡಿಸುವ ವಿಧಾನ, ಬಳಸುವ ಬಗೆ ಇತ್ಯಾದಿಗಳಿಲ್ಲವೂ ಬರವಣಿಗೆಯಲ್ಲಿ ದಾಖಿಲಾದವು. ನಗರಗಳ ಉಗಮದೊಂದಿಗೆ ಬ್ರಂಂಬಿಯು ಹೇಗೆ ಖಾಸಗಿ ಅಸ್ತಿಯಾಯಿತೋ, ‘ಮಧ್ದುಗಳ’ ಪಟ್ಟಿ ಮಾಡುವ ಪರಿಣಿತರ ಉಗಮದೊಂದಿಗೆ ಎಲ್ಲಿರಿಗೆ ಸೇರಿದ್ದ ನೈಸರ್ಗಿಕ ‘ಮಧ್ದುಗಳ’ ಕೆಲವೇ ಕೆಲವರ ಸೋತ್ತೂದವು’.

ವಾತ-ಫಿತ್ತ-ಕಬಗಳನ್ನು ಸರಿದಾಗಿಸುವುದಕ್ಕೆ ಕವಾಯಿ, ಅರಿಷ್ಟ, ಚೂರ್ಣ, ಲೇಪಗಳು, ದೇಹದ ನರನಾಡಿಗಳನ್ನು ನೇಪ್ರೇಗೊಳಿಸುವುದಕ್ಕೆ ಒತ್ತುವಿಕೆ, ಮಜ್ಜನ-ಅಣ್ಣಂಜನಗಳು, ದೇಹಮೊಳಗಿನ ವಿವಾಗಳನ್ನು ಹೊರತೆಗೆಯುವುದಕ್ಕೆ ವಿರೇಚನ, ರಕ್ತ ಶುವಿಸುವಿಕೆ. ತಲೆಗೆ ರಂಧ್ರ ಕೊರೆಯುವುದು, ಇವೇ ಮೊದಲಾದವ ಅರಂಭಗೊಂಡವು. ಪ್ರಾಚೀನ ಈಚ್ಚಿನಲ್ಲಿ ತೊಡಗಿ, ಮಧ್ದ ಪ್ರಾಚ್ಯದಲ್ಲಿ ಬೆಳೆದ ರಸಮ್ಯೆಯಿಂದಾಗಿ ಚೆನ್ನ, ಬೆಳ್ಳಿ, ತಾಮ್ಸ, ಗಂಧಕ, ಸತು, ಸೀಸ್, ಪಾದರಸ